

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಕುಲಶೇಗರಪ್ಪೆರುಮಾಳ್ ಅರುಳಿಚ್ಚೆಯ್

|| ಊನೇಱು ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಊನೇಱು ॥

ತಿರುವೇಂಗಡ ಮಲೈ ತ್ತೊಡಬುರ್ ವೇಂಡಲ್

‡ಊನೇಱು ಶೆಲ್ವತ್ತು \* ಉಡಱ್ ಪಿಱವಿ ಯಾರ್ ವೇಂಡೇ \*  
ಆನೇಱ್ ವೆನ್ನಾರ್ \* ಅಡಿಮೈ ತ್ತಿಱಂ ಅಲ್ಲಾಲ್ \*  
ಕೂನೇಱು ಶಂಗಂ ಇಡತ್ತಾರ್ ತರ್ \* ವೇಂಗಡತ್ತು \*  
ಕೋನೇರಿ ವಾಱುಂ \* ಕುರುಗಾಯ್ ಪ್ಪಿಱಪ್ಪೇನೇ (೧)

ಆನಾದ ಶೆಲ್ವತ್ತು \* ಅರಮೈಯರ್ಗಳ್ ತಱ್ ಚೂಱಿ \*  
ವಾರ್ ಆಳುಂ ಶೆಲ್ವಮುಂ \* ಮಣ್ ಅರಶುಂ ಯಾರ್ ವೇಂಡೇ \*  
ತೇ ಆರ್ ಪೂಂಜೋಲೈ \* ತ್ತಿರುವೇಂಗಡ ಚ್ಚುನೈಯಿಲ್ \*  
ಮೀನಾಯ್ ಪ್ಪಿಱಕ್ಕುಂ \* ವಿದಿ ಉಡೈಯೇರ್ ಆವೇನೇ (೨)

ಪಿನ್ನಿಟ್ಟು ಶಡೈಯಾನುಂ \* ಪಿರಮನುಂ ಇಂದಿರನುಂ \*  
ತುನ್ನಿಟ್ಟು ಪ್ಪುಗಲ್ ಅರಿಯ \* ವೈಗುಂದ ನೀಳ್ ವಾಶಲ್ \*  
ಮಿರ್ ವಟ್ಟು ಚ್ಚುಡರಾಱಿ \* ವೇಂಗಡಕ್ಕೋರ್ ತಾರ್ ಉಮಿಱುಂ \*  
ಪೋರ್ ವಟ್ಟಿಲ್ ಪಿಡಿತ್ತುಡನೇ \* ಪುಗ ಪ್ಪೆಱುವೇರ್ ಆವೇನೇ (೩)

ಒಣ್ ಪವಳ ವೇಲೈ \* ಉಲವು ತಣ್ ಪಾಱ್ಕಡಲುಳ್ \*  
ಕಣ್ ತುಯಿಲುಂ ಮಾಯೋರ್ \* ಕಱಲ್ ಇಣೈಗಳ್ ಕಾಣ್ಬದಱ್ಕು \*  
ಪಣ್ ಪಗರುಂ ವಂಡಿನಗಳ್ \* ಪಣ್ ಪಾಡುಂ ವೇಂಗಡತ್ತು \*  
ಚ್ಚೆಣ್ಬಗಮಾಯ್ ನಿಱ್ಕುಂ \* ತಿರುವುಡೈಯೇರ್ ಆವೇನೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ಱ್ಱ is pronounced somewhere between ಱ್ರ and ಱ್ಱ್ರ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ಱ್ಱ್ರ, respectively.

ಕವ್ಬು ಮದ ಯಾನೈ \* ಕಱುತ್ತಗತ್ತಿ ಮೇಲ್ ಇರುಂದು \*  
 ಇನ್ನಮರುಂ ಶೆಲ್ವಮುಂ \* ಇವ್ ಅರಶುಂ ಯಾನ್ ವೇಂಡೇ \*  
 ಎಂ ಪೆರುಮಾನ್ ಈಶ \* ಎಱಿಲ್ ವೇಂಗಡ ಮಲೈ ಮೇಲ್ \*  
 ತವ್ಬುಗಮಾಯ್ ನಿಱ್ಕುಂ \* ತವಂ ಉಡೈಯೇ ಆವೇನೇ (೫)

ಮಿನ್ ಅನೈಯ ನುಣ್ಣೆಡೈಯಾರ್ \* ಉರುಪ್ಪಶಿಯುಂ ಮೇನಗೈಯುಂ \*  
 ಅನ್ನವರ್ತಂ ಪಾಡಲೊಡುಂ \* ಆಡಲ್ ಅವೈ ಆದರಿಯೇ \*  
 ತೆನ್ನವೆನ ವಂಡಿನಂಗಳ್ \* ಪಣ್ ಪಾಡುಂ ವೇಂಗಡತ್ತುಳ್ \*  
 ಅನ್ನನೈಯ ಪೊಱ್ಕುವಡಾಂ \* ಅರುಂದವತ್ತೇ ಆವೇನೇ (೬)

ವಾನ್ ಆಳುಂ ಮಾ ಮದಿ ಪೋಲ್ \* ವೆಣ್ ಕುಡೈ ಕ್ಕೀಱ್ \* ಮನ್ನವರ್ ತಂ  
 ಕೋನ್ ಆಗಿ ವೀಱ್ಪಿರುಂದು \* ಕೊಂಡಾಡುಂ ಶೆಲ್ವಱಿಯೇ \*  
 ತೇನಾರ್ ಪೂಂಜೋಲೈ \* ತ್ತಿರು ವೇಂಗಡ ಮಲೈ ಮೇಲ್ \*  
 ಕಾನಾಱಾಯ್ ಪ್ಪಾಯುಂ \* ಕರುತ್ತುಡೈಯೇ ಆವೇನೇ (೭)

ಪಿಱೈ ಏಱು ಶಡೈಯಾನುಂ \* ಪಿರಮನುಂ ಇಂದಿರನುಂ \*  
 ಮುಱೈಯಾಯ ಪೆರು ವೇಱ್ಚಿ \* ಕ್ಕುಱೈ ಮುಡಿಪ್ಪಾನ್ ಮಱೈ ಆರ್ನಾ \*  
 ವೆಱಿಯಾರ್ ತಣ್ ಶೋಲೈ \* ತ್ತಿರು ವೇಂಗಡಮಲೈ ಮೇಲ್ \*  
 ನೆಱಿಯಾಯ್ ಕ್ಕಿಡಕ್ಕುಂ \* ನಿಲೈ ಉಡೈಯೇ ಆವೇನೇ (೮)

‡ಶೆಡಿಯಾಯ ವಲ್ವಿನೈಗಳ್ \* ತೀಕ್ಕುಂ ತಿರುವಾಲೇ \*  
 ನೆಡಿಯಾನೇ ! ವೇಂಗಡವಾ ! \* ನಿನ್ ಕೋಯಿಲಿನ್ ವಾಶಲ್ \*  
 ಅಡಿಯಾರುಂ ವಾನವರುಂ \* ಅರವೈಯರುಂ ಕಿಡಂದಿಯಂಗುಂ \*  
 ಪಡಿಯಾಯ್ ಕ್ಕಿಡಂದು \* ಉನ್ ಪವಳವಾಯ್ ಕಾಣ್ಬೇನೇ (೯)

ಉಪ್ಪುರ್ ಉಲಗಾಂಡು \* ಒರು ಕುಡೈ ಕ್ಕೀಱ್ ಉರುಪ್ಪಶಿ ತನ್ \*  
 ಅಂ ಪೋಱ್ ಕಲೈ ಅಲ್ಲುಲ್ \* ಪೆಱ್ಱುಲುಂ ಆದರಿಯೇ \*  
 ಶೆಂ ಪವಳ ವಾಯಾನ್ \* ತಿರುವೇಂಗಡಂ ಎನ್ನುಂ \*  
 ಎಂ ಪೆರುಮಾನ್ ಪೊನ್ನಲೈ ಮೇಲ್ \* ಏದೇನುಂ ಆವೇನೇ (೧೦)

‡ಮನ್ನಿಯ ತಣ್ ಶಾರಲ್ \* ವಡ ವೇಂಗಡತ್ತಾನ್ ತನ್ \*  
 ಪೊನ್ನಿಯಲುಂ ಶೇವಡಿಗಳ್ \* ಕಾಣ್ಬಾನ್ ಪುರಿಂದಿಱೈಂಜಿ \*

ಕೊನ್ನವಿಲುಂ ಕೂವೇಲ್ \* ಕುಲಶೇಗರ್ ಶೊನ್ನ \*  
ಪನ್ನಿಯ ನೂಲ್ ತಮಿಟ್ ವಲ್ಲಾರ್ \* ಪಾಂಗಾಯ ಪತ್ತರ್ಗಳೇ (೧೧)

|| ಕುಲಶೇಗರಪ್ಪೆರುಮಾಳ್ ತಿರುವಡಿಗಳೇ ಶರಣಂ ||